

بِسْمِ اللَّهِ

أدبنا وأدبنا
أدبنا وأدبنا

أدبنا وأدبنا



1436 - 2014

ಪರಿಚಿಡಿ

| | |
|-------------------------------------------|----|
| ಪರಿಚಯ | 3 |
| ಅಧ್ಯಾಯ 1 : ಬನ್ನಿ ವುದೂ ಮಾಡುವುದನ್ನು ಕಲಿಯೋಣ | 5 |
| ವುದೂ ಮಾಡುವ ರೂಪ | 6 |
| ವುದೂ ಮಾಡಿದ ನಂತರ ಪ್ರಾರ್ಥನೆ | 15 |
| ವುದೂ ಅಸಿಂಧುವಾಗುವ ವಿಷಯಗಳು | 16 |
| ಅಧ್ಯಾಯ 2 : ಬನ್ನಿ ನಮಾಝ್ ಮಾಡುವುದನ್ನು ಕಲಿಯೋಣ | 17 |
| ನಮಾಝ್ ಮಾಡುವ ರೂಪ | 18 |
| ನಮಾಝ್ ಮಾಡಿದ ನಂತರ ಪ್ರಾರ್ಥನೆ | 31 |

ಪರಿಚಯ

بِسْمِ اللَّهِ الرَّحْمَنِ الرَّحِيمِ

ಬಾಲ್ಯಾವಸ್ಥೆಯ ಹಂತವು ಅತ್ಯಂತ ಫಲವತ್ತಾದ ಮತ್ತು ಅತಿ ಪ್ರಾಮುಖ್ಯವಾದ ಹಂತವಾಗಿದೆ. ಈ ಹಂತದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಮನಸ್ಸಿನಲ್ಲಿ ಮತ್ತು ಅವರ ವರ್ತನೆಯಲ್ಲಿ ಸುದೃಢವಾದ ಮೂಲತತ್ವಗಳನ್ನು ಮತ್ತು ಸ್ವಸ್ಥವಾದ ಮಾರ್ಗದರ್ಶನಗಳನ್ನು ನೆಲೆಯೂರಿಸಲು ಸಾಧ್ಯವಿದೆ. ಆದ್ದರಿಂದ ಮಕ್ಕಳ ಸ್ವಸ್ಥವಾದ ಪ್ರಕೃತಿ, ಮುಗ್ಧ ಬಾಲ್ಯ, ಶುದ್ಧ ಪ್ರಾಮಾಣಿಕತೆ, ಮೃದುತ್ವ, ನಮ್ರತೆ, ಮಲಿನಗೊಳ್ಳದ ಹೃದಯ ಮತ್ತು ಅಪವಿತ್ರವಾಗದ ಮನಸ್ಸನ್ನು ಸದುಪಯೋಗಪಡಿಸುವ ಅವಕಾಶಗಳು ಪೋಷಕರಿಗೆ ಲಭ್ಯವಿವೆ ಮತ್ತು ಅದರ ಸಾಧ್ಯತೆಗಳೂ ಅವರ ಕೈಯಲ್ಲಿವೆ.

ಈ ಹಂತವನ್ನು ಪೋಷಕರು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿದರೆ ಮಕ್ಕಳ ಕುರಿತು ಅವರ ನಿರೀಕ್ಷೆಯು ಸತ್ಯವಾಗುತ್ತದೆ. ಉಲಮಾಗಳು ಹೇಳುತ್ತಾರೆ: “ಮಕ್ಕಳು ಅವರ ತಂದೆ ತಾಯಂದಿರ ಕೈಯಲ್ಲಿರುವ ವಿಶ್ವಾಸಾರ್ಹತೆಯಾಗಿದ್ದಾರೆ. ಅವರ ಶುದ್ಧವಾದ ಹೃದಯವು ಹೇಗೆ ಬೇಕಾದರೂ ಬಗ್ಗಿಸುವಂತಹ ರೀತಿಯಲ್ಲಿದೆ. ಎಲ್ಲ ವಿಧದ ಕೆತ್ತನೆ ಮತ್ತು ಚಿತ್ರಗಳಿಂದ ಮುಕ್ತವಾಗಿದೆ. ನೀವು ಅದರಲ್ಲಿ ಹೇಗೆ ಕೆತ್ತಿದರೂ ಅದು ಆ ರೀತಿಯಿರುತ್ತದೆ. ನೀವು ಅದನ್ನು ಹೇಗೆ ಬಗ್ಗಿಸುತ್ತೀರೋ ಆ ರೀತಿಯಲ್ಲಿ ಅದು ಬಗ್ಗುತ್ತದೆ. ಮಕ್ಕಳಿಗೆ ಒಳಿತು ಮಾಡುವುದನ್ನು ಅಭ್ಯಾಸಗೊಳಿಸಿದರೆ ಮತ್ತು ಒಳಿತನ್ನು ಕಲಿಸಿಕೊಟ್ಟರೆ ಅವರು ಒಳಿತಿನಲ್ಲೇ ಬೆಳೆಯುತ್ತಾರೆ. ಅವರ ಮಾತಾಪಿತರು, ಶಿಕ್ಷಕರು ಇಹಲೋಕದಲ್ಲೂ ಪರಲೋಕದಲ್ಲೂ ಸೌಭಾಗ್ಯವಂತರಾಗುತ್ತಾರೆ. ಆದರೆ ಅವರಿಗೆ ಕೆಡುಕನ್ನು ಅಭ್ಯಾಸಗೊಳಿಸಿದರೆ, ಪ್ರಾಣಿಗಳು ತಮ್ಮ ಮರಿಗಳ ಬಗ್ಗೆ ಅಲಕ್ಷ್ಯವಾಗಿರುವಂತೆ ಅವರ ಬಗ್ಗೆ ಅಲಕ್ಷ್ಯ ವಹಿಸಿದರೆ ಅವರು ಹಾಳಾಗುತ್ತಾರೆ. ಆ ಮಕ್ಕಳ ಎಲ್ಲ ಪಾಪಗಳನ್ನೂ ಅವರಿಗೆ ಶಿಕ್ಷಣ ನೀಡಬೇಕಾದವರು ಮತ್ತು ಅವರ ಪೋಷಕರು ಹೊರಬೇಕಾಗುತ್ತದೆ.”

ಮಕ್ಕಳ ಪಾಲನೆ ಪೋಷಣೆ ಮತ್ತು ಶಿಕ್ಷಣವು ತಮ್ಮೆಲ್ಲ ಕೆಲಸ ಕಾರ್ಯಗಳು ಮುಗಿದ ಬಳಿಕ ಗಮನ ಹರಿಸಬೇಕಾದಂತದ್ದಲ್ಲ, ಬದಲಾಗಿ ಅದು ಮೂಲಭೂತ ಆವಶ್ಯಕತೆಯೂ ಮಾತಾಪಿತರ ಮೇಲೆ ಕಡ್ಡಾಯವಾಗಿರುವಂತದ್ದೂ ಆಗಿದೆ.

ಅಲ್ಲಾಹು ಹೇಳುತ್ತಾನೆ:

“ಓ ಸತ್ಯವಿಶ್ವಾಸಿಗಳೇ! ಮನುಷ್ಯರನ್ನು ಮತ್ತು ಕಲ್ಬುಗಳನ್ನು ಇಂಥನವಾಗಿ ಬಳಸುವ ನರಕಾಗ್ನಿಯಿಂದ ಸ್ವತಃ ನಿಮ್ಮನ್ನೂ, ನಿಮ್ಮ ಕುಟುಂಬದವರನ್ನೂ ರಕ್ಷಿಸಿರಿ. ಅದರ ಮೇಲೋಟ ಬಹಿಸಲು ಕಠೋರ ಸ್ವಭಾವದವರೂ, ಅತಿ ಬಲಿಷ್ಠರೂ ಆಗಿರುವ ಮಲಕಗಳಿರುವರು. ಅಲ್ಲಾಹು ಅವರೊಂದಿಗೆ ಆಜ್ಞಾಪಿಸಿದ ಯಾವುದೇ ವಿಷಯವನ್ನೂ ಅವರು ಧಿಕ್ಕರಿಸಲಾರರು. ಅವರೊಂದಿಗೆ ಆಜ್ಞಾಪಿಸಲಾಗುವ ಯಾವುದೇ ಆಜ್ಞೆಯನ್ನೂ ಅವರು ಪಾಲಿಸುವರು.”

[ಕುರ್ಆನ್ 66:6]

ಇದನ್ನು ವ್ಯಾಖ್ಯಾನ ಮಾಡುತ್ತಾ ಅಲೀ(رضي الله عنه)ರವರು ಹೇಳುತ್ತಾರೆ: “ಮಕ್ಕಳಿಗೆ ಶಿಸ್ತು ಕಲಿಸಿರಿ ಮತ್ತು ಶಿಕ್ಷಣ ನೀಡಿರಿ.” [ತಫ್ಹೀರ್ ಇಬ್ನ್ ಕಸೀರ್]

ಶಿಕ್ಷಣ ನೀಡುವುದು, ಶಿಸ್ತು ಕಲಿಸುವುದು, ಉತ್ತಮವಾಗಿ ಬೆಳೆಸುವುದು ಇವುಗಳ ಅರ್ಥವು ಸ್ವರ್ಗವಾಗಿದೆ. ಇವುಗಳ ಬಗ್ಗೆ ಅಲಕ್ಷ್ಯ ವಹಿಸುವುದರ ಅರ್ಥವು ನರಕಾಗ್ನಿಯಾಗಿದೆ. ಆದ್ದರಿಂದ ಈ ಕಾರ್ಯದಲ್ಲಿ ಅಪೂರ್ಣತೆ ತೋರಿಸುವುದಕ್ಕೆ ಅವಕಾಶವಿಲ್ಲ. ಶಿಸ್ತು ಕಲಿಸುವುದು ಮತ್ತು ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. ಪ್ರವಾದಿ(ﷺ)ರವರು ಹೇಳುತ್ತಾರೆ:

“ನೀವು ಕಲಿಸಿರಿ ಮತ್ತು ಸುಲಭಗೊಳಿಸಿರಿ; ಆದರೆ ಪ್ರಯಾಸಗೊಳಿಸದಿರಿ...” [ಅಹ್ಮದ್]

ಆದ್ದರಿಂದ ಉತ್ತಮವಾಗಿ ಬೆಳೆಸುವುದು, ಶಿಸ್ತು ಕಲಿಸುವುದು ಮತ್ತು ಶಿಕ್ಷಣ ನೀಡುವುದು ಮಾತಾಪಿತರು ಮಕ್ಕಳಿಗೆ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ. ತಂದೆಯು ತನ್ನ ಮಕ್ಕಳ ಬಗ್ಗೆ ಪಡುವ ಅತಿದೊಡ್ಡ ಅಭಿಮಾನವಾಗಿದೆ. ಅದು ಇಹಲೋಕಕ್ಕಿಂತಲೂ ಅದರಲ್ಲಿರುವ ಎಲ್ಲ ವಸ್ತುಗಳಿಗಿಂತಲೂ ಉತ್ತಮವಾಗಿದೆ.

ಈ ದಿಸೆಯಿಂದಾಗಿ ‘ಸಿಲ್ವಿತುಲ್ ಅಲ್ಲಾಮತೈನ್’ ಸಂಸ್ಥೆಯಲ್ಲಿರುವ ನಿಮ್ಮ ಸಹೋದರರು ಮುಸ್ಲಿಮ್ ಮಕ್ಕಳಿಗೆ ವುದೂ ಮತ್ತು ನಮಾಝ್‌ನ ನಿಯಮಗಳನ್ನು ಸಂಕ್ಷಿಪ್ತವಾದ ಶೈಲಿಯಲ್ಲಿ ಹೆಜ್ಜೆ ಹೆಜ್ಜೆಗೂ ಚಿತ್ರಗಳ ಮೂಲಕ ಪ್ರವಾದಿ(ﷺ)ರವರ ಚರ್ಯೆಯಲ್ಲಿರುವಂತೆ ಕಲಿಸಿಕೊಡಲು ಆಸಕ್ತಿವಹಿಸಿದರು.

ನಮಗೆ ಯಶಸ್ಸನ್ನು ದಯಪಾಲಿಸಲು ಮತ್ತು ನಮ್ಮನ್ನು ಸರ್ನ್‌ಗೌದತ್ತ ಮುನ್ನಡೆಸಲು ಅಲ್ಲಾಹು ಸುಬ್‌ಹಾನಹು ವ ತಆಲಾ ನೊಂದಿಗೆ ನಾವು ಬೇಡುತ್ತೇವೆ.

ಅಭ್ಯಾಯ 1




ವುದೂ ಮಾಡುವ ರೂಪ

ಉಸ್ಮಾನ್ ಇಬ್ನ್ ಅಫಫಾನ್ (ರ.ಫ.ಓ.)ರವರ ಸೇವಕ ಹುಮ್ರಾನ್ (ರ.ಫ.ಓ.)ರಿಂದ ವರದಿ: ಒಮ್ಮೆ ಉಸ್ಮಾನ್ ಇಬ್ನ್ ಅಫಫಾನ್ (ರ.ಫ.ಓ.)ರವರು ವುದೂ ಮಾಡಲು ನೀರನ್ನು ತರಿಸಿದರು. ತರುವಾಯ ಅವರು ಆ ಪಾತ್ರೆಯಿಂದ ನೀರನ್ನು ತಮ್ಮ ಕೈಗಳ ಮೇಲೆ ಸುರಿದು ಅವುಗಳನ್ನು ಮೂರು ಬಾರಿ ತೊಳೆದರು. ತರುವಾಯ ತಮ್ಮ ಬಲಗೈಯನ್ನು ನೀರಿನ ಪಾತ್ರೆಯೊಳಗೆ ಹಾಕಿದರು. ತರುವಾಯ ಬಾಯಿ ಮುಕ್ಕಳಿಸಿದರು ಮತ್ತು ನೀರನ್ನು ಮೂಗಿನೊಳಗೆ ಎಳೆದು ಹೊರಬಿಟ್ಟರು. ತರುವಾಯ ಮೂರು ಬಾರಿ ಮುಖವನ್ನು ತೊಳೆದರು ಮತ್ತು ತಮ್ಮ ಕೈಗಳನ್ನು ಮೊಣಕೈಗಳ ತನಕ ಮೂರು ಬಾರಿ ತೊಳೆದರು. ತರುವಾಯ ತಮ್ಮ ತಲೆಯನ್ನು ಸವರಿದರು. ತರುವಾಯ ತಮ್ಮ ಕಾಲುಗಳನ್ನು ಮೂರು ಬಾರಿ ತೊಳೆದರು. ತರುವಾಯ ಅವರು ಹೇಳಿದರು: “ನಾನು ಮಾಡಿದ ಈ ವುದೂವಿನಂತೆ ಪ್ರವಾದಿ (ರ.ಫ.ಓ.)ರವರು ವುದೂ ಮಾಡುವುದನ್ನು ನಾನು ಕಂಡಿದ್ದೇನೆ.” [ಅಲ್‌ಬುಖಾರೀ]


ನಿಯ್ಯತ್, ತಸ್ಮಿಯತ್ ಮತ್ತು ಎರಡು ಅಂಗೈಗಳನ್ನು ತೊಳೆಯುವುದು

ಹೃದಯದಲ್ಲಿ ನಿಯ್ಯತ್ ಮಾಡಿ, ಹಲ್ಲನ್ನು
ಉಜ್ಜಿ, 'ಬಿಸ್ಮಿಲ್ಲಾಹ್' ಎಂದು ತಸ್ಮಿಯತ್
ಹೇಳಬೇಕು. ನಂತರ ಎರಡು ಅಂಗೈಗಳನ್ನು,
ಬೆರಳುಗಳ ಮಧ್ಯಭಾಗಗಳನ್ನು ಸೇರಿಸಿ
ಮಣಿಕಟ್ಟಿನ ತನಕ ಮೂರು ಬಾರಿ
ತೊಳೆಯಬೇಕು.




ಬಾಯಿ ಮುಕ್ಕಳಿಸುವುದು

ಬಾಯಿ ಮುಕ್ಕಳಿಸುವುದು ಎಂದರೆ
ನೀರನ್ನು ಬಾಯೊಳಗೆ ಹಾಕಿ
ಅಲುಗಾಡಿಸುವುದು. ಇದನ್ನು ಮೂರು
ಬಾರಿ ಮಾಡಬೇಕು. ನೀರನ್ನು
ತೆಗೆದುಕೊಳ್ಳಲು ಬಲಗೈಯನ್ನು
ಉಪಯೋಗಿಸಬೇಕು.



ಮೂಗಿಗೆ ನೀರಳೆದು ಹೊರಬಿಡುವುದು

ಬಲಗೈಯನ್ನು ಉಪಯೋಗಿಸಿ ಮೂಗಿನೊಳಗೆ ನೀರನ್ನು
ಎಳೆಯಬೇಕು ನಂತರ ಎಡಗೈಯನ್ನು ಬಳಸಿ ಮೂಗಿನಿಂದ
ನೀರನ್ನು ಹೊರಬಿಡಬೇಕು. ಇದನ್ನು ಮೂರು ಬಾರಿ
ಮಾಡಬೇಕು. ಬಾಯಿ ಮುಕ್ಕಳಿಸುವುದು, ಮೂಗಿನೊಳಗೆ
ನೀರನ್ನು ಎಳೆಯುವುದು
ಮತ್ತು ಹೊರಬಿಡು
ವುದನ್ನು ಒಟ್ಟಿಗೆ
ಮಾಡಬೇಕು.




ಮುಖವನ್ನು ತೊಳೆಯುವುದು

ನೆತ್ತಿಯ ಕೂದಲಿನ ಬುಡದಿಂದ ಗಲ್ಲದ
ಅಡಿಭಾಗದವರೆಗೆ ಉದ್ದವಾಗಿ ಮತ್ತು
ಬಲ ಕಿವಿಯ ಹಾಳೆಯಿಂದ ಎಡ
ಕಿವಿಯ ಹಾಳೆಯವರೆಗೆ ಅಡ್ಡವಾಗಿ
ಮುಖವನ್ನು ಮೂರು ಬಾರಿ
ತೊಳೆಯಬೇಕು.



ಕೈಗಳನ್ನು ಮೊಣಕೈಗಳವರೆಗೆ ತೊಳೆಯುವುದು

ಬೆರಳುಗಳ ತುದಿಯಿಂದ
ಮೊಣಕೈಯವರೆಗೆ, ಮೊದಲು
ಬಲಗೈಯನ್ನು ಮತ್ತು ನಂತರ
ಎಡಗೈಯನ್ನು ಮೂರು ಬಾರಿ
ತೊಳೆಯಬೇಕು.




ತಲೆಯನ್ನು ಸವರುವುದು

ತಲೆಯ ಮುಂಭಾಗದಿಂದ
ಹಿಂಭಾಗದವರೆಗೆ ಮತ್ತು ಪುನಃ
ಹಿಂಭಾಗದಿಂದ ಮುಂಭಾಗದವರೆಗೆ
ಸಂಪೂರ್ಣ ತಲೆಯನ್ನು ಒಂದು ಬಾರಿ
ಸವರಬೇಕು.



ಎರಡು ಕಿವಿಗಳನ್ನು ಸವರುವುದು

ತಲೆಯನ್ನು ಸವರಿ ಉಳಿದ ಅದೇ
ನೀರಿನಿಂದ ಎರಡು ಕಿವಿಗಳ
ಹೊರಭಾಗ ಮತ್ತು ಒಳಭಾಗಳನ್ನು
ಒಂದು ಬಾರಿ ಸವರಬೇಕು.



ಎರಡು ಕಾಲುಗಳನ್ನು ಹರಡುಗಂಟುಗಳ
ತನಕ ತೊಳೆಯುವುದು

ಕಾಲು ಬೆರಳುಗಳ ನಡುಭಾಗ
ಸೇರಿದಂತೆ ಹರಡುಗಂಟುಗಳವರೆಗೆ
ಮೊದಲು ಬಲಗಾಲು ಮತ್ತು ನಂತರ
ಎಡಗಾಲನ್ನು ಮೂರು ಬಾರಿ
ತೊಳೆಯಬೇಕು.



ವುದೂ ನಿರ್ವಹಿಸಿದ ಬಳಕೆ ಪ್ರಾರ್ಥಿಸುವುದು

ಉಮರ್ ಇಬ್ನುಲ್ ಖತ್ತಾಬ್ (رضي الله عنه)ರಿಂದ ವರದಿ.

ಪ್ರವಾದಿ(ﷺ)ರವರು ಹೇಳಿದರು:

ನಿಮ್ಮಲ್ಲೊಬ್ಬನು ಅತ್ಯುತ್ತಮವಾದ ವಿಧದಲ್ಲಿ ವುದೂ ನಿರ್ವಹಿಸಿ
ತರುವಾಯ “ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ

ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವ

ರಸೂಲುಹು” ಎಂದು ಹೇಳಿದರೆ ಅವನಿಗೆ ಸ್ವರ್ಗದ ಎಂಟು
ಬಾಗಿಲುಗಳನ್ನು ತೆರೆದು ಕೊಡಲಾಗದೆ ಇರಲಾರದು. ಅವುಗಳ

ಪೈಕಿ ಯಾವುದರ ಮೂಲಕವೂ ಅವನಿಗೆ ಪ್ರವೇಶ

ಮಾಡಬಹುದು. [ಮುಸ್ಲಿಮ್]

ವುದೂ ಅಸಿಂಧುವಾಗುವ ವಿಷಯಗಳು

- 1 ಎರಡು ದ್ವಾರಗಳಿಂದ ಏನಾದರೂ ಹೊರಬರುವುದು.
- 2 ಗಾಢವಾದ ನಿದ್ರೆ.
- 3 ಮೂರ್ಛೆ ಹೋಗುವುದು, ಬುದ್ಧಿಭ್ರಮಣೆಯಾಗುವುದು
ಅಥವಾ ಅಮಲು ಪದಾರ್ಥ ಸೇವಿಸುವುದು
ಮುಂತಾದವುಗಳ ಮೂಲಕ ಬುದ್ಧಿ ಸ್ಥಿಮಿತ
ಕಳೆದುಕೊಳ್ಳುವುದು.
- 4 ಗುಹ್ಯಾಂಗವನ್ನು ಕಾಮೋದ್ರೇಕದಿಂದ ಸ್ಪರ್ಶಿಸುವುದು.
- 5 ಮಹಿಳೆಯನ್ನು ಕಾಮೋದ್ರೇಕದಿಂದ ಸ್ಪರ್ಶಿಸುವುದು.
- 6 ಒಂಟೆ ಮಾಂಸವನ್ನು ಸೇವಿಸುವುದು.

ಅಭ್ಯಾಯ 2

ಬನ್ನಿ

ನಮಾಝ್ ಮಾಡುವುದನ್ನು

ಕಲಿಯೋಣ

ನಮಾಝ್‌ನ ರಹಸ್ಯ

ಅಬೂ ಹುರೈರೇ:(^{رضي الله عنه})ರಿಂದ ವರದಿ. ಪ್ರವಾದಿ(^ﷺ)ರವರು ಮಸೀದಿಯನ್ನು ಪ್ರವೇಶಿಸಿದರು. ಆಗ ಒಬ್ಬ ವ್ಯಕ್ತಿ ಮಸೀದಿ ಪ್ರವೇಶಿಸಿ ನಮಾಝ್ ಮಾಡಿ ಬಂದು ಪ್ರವಾದಿ(^ﷺ)ರವರಿಗೆ ಸಲಾಮ್ ಹೇಳಿದರು. ಪ್ರವಾದಿ(^ﷺ)ರವರು ಸಲಾಮ್‌ಗೆ ಉತ್ತರಿಸಿ ಹೇಳಿದರು: ಹೋಗು, ನಮಾಝ್ ಮಾಡು, ನೀನು ನಮಾಝ್ ಮಾಡಿಲ್ಲ. ಆ ವ್ಯಕ್ತಿ ಪುನಃ ನಮಾಝ್ ಮಾಡಿ ಬಂದು ಪ್ರವಾದಿ(^ﷺ)ರವರಿಗೆ ಸಲಾಮ್ ಹೇಳಿದರು. ಪ್ರವಾದಿ(^ﷺ)ರವರು ಹೇಳಿದರು: ಹೋಗು, ನೀನು ನಮಾಝ್ ಮಾಡಿಲ್ಲ. ಹೀಗೆ ಮೂರು ಬಾರಿ ಪ್ರವಾದಿ(^ﷺ)ರವರು ಆ ವ್ಯಕ್ತಿಯನ್ನು ನಮಾಝ್ ಮಾಡಲು ಕಳುಹಿಸಿದರು. ಕೊನೆಗೆ ಆ ವ್ಯಕ್ತಿ ಹೇಳಿದರು: ತಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲಾಣೆ, ಇದಕ್ಕಿಂತ ಚೆನ್ನಾಗಿ ನಮಾಝ್ ಮಾಡಲು ನನಗೆ ಗೊತ್ತಿಲ್ಲ. ನನಗೆ ನಮಾಝ್ ಮಾಡುವುದನ್ನು ಕಲಿಸಿಕೊಡಿರಿ. ಆಗ ಪ್ರವಾದಿ(^ﷺ)ರವರು ಹೇಳಿದರು: ನೀನು ನಮಾಝ್‌ಗಾಗಿ ನಿಂತರೆ ಅಲ್ಲಾಹು ಅಕ್ಷರ್ ಎಂದು ಹೇಳು, ತರುವಾಯ ಕುರ್‌ಆನ್‌ನಿಂದ ನಿನಗೆ ಸುಲಭವಾಗಿರುವುದನ್ನು ಪಾರಾಯಣ ಮಾಡು. ತರುವಾಯ ಸಾವಧಾನದಿಂದ ರುಕೂಅ್ ಮಾಡು. ತರುವಾಯ ತಲೆಯೆತ್ತಿ ನೇರವಾಗಿ ನಿಲ್ಲು. ತರುವಾಯ ಸಾವಧಾನದಿಂದ ಸುಜೂದ್ ಮಾಡು. ತರುವಾಯ ತಲೆಯೆತ್ತಿ ಸಾವಧಾನದಿಂದ ಕೂರು. ಇವುಗಳನ್ನು ನಿನ್ನ ಸಂಪೂರ್ಣ ನಮಾಝ್‌ನಲ್ಲಿ ಪುನರಾವರ್ತಿಸು. [ಅಲ್‌ಬುಖಾರೀ]


ಕಿಬ್ಲೆದೆಡೆಗೆ ಮುಖ ಮಾಡುವುದು,
ನಿಯ್ಯತ್ ಮತ್ತು ತಕ್ಬೀರತುಲ್ ಇಹ್ರಾಮ್

ಕಿಬ್ಲೆದೆಡೆಗೆ ಮುಖ ಮಾಡಬೇಕು, ನಂತರ
ನಮಾಝನ್ನು ಅಲ್ಲಾಹನಿಗಾಗಿ
ನಿರ್ವಹಿಸುತ್ತೇನೆಂದು ಹೃದಯದಲ್ಲಿ
ನಿಯ್ಯತ್ ಮಾಡಬೇಕು, ಆದರೆ ಅದನ್ನು
ಉಚ್ಚರಿಸಬಾರದು. ನಂತರ ಎರಡು
ಕೈಗಳನ್ನು ಹೆಗಲುಗಳ ತನಕ ಅಥವಾ
ಕಿವಿಗಳ ತನಕ ಎತ್ತಿ ಅಲ್ಲಾಹು ಅಕ್ಬರ್
ಎನ್ನುತ್ತಾ ತಕ್ಬೀರತುಲ್ ಇಹ್ರಾಮ್
ನಿರ್ವಹಿಸಬೇಕು. ಕೈಬೆರಳುಗಳು
ನೇರವಾಗಿರಬೇಕು ಮತ್ತು ಅವುಗಳನ್ನು
ಅಗಲಗೊಳಿಸಬಾರದು.




ಪ್ರಾರಂಭದ ಪ್ರಾರ್ಥನೆ ಮತ್ತು ಘಾತಿಹ:

ಬಲಗೈಯನ್ನು ಎಡಗೈಯ ಮೇಲಿಡಬೇಕು (ಚಿತ್ರ 1) ಅಥವಾ ಎಡಗೈಯ ಮಣಿಕಟ್ಟನ್ನು ಬಲಗೈಯಿಂದ ಹಿಡಿಯಬೇಕು (ಚಿತ್ರ 2). ಎರಡೂ ಕೈಗಳನ್ನು ಎದೆಯ ಮೇಲಿಡಬೇಕು. ದೃಷ್ಟಿಯು ಸುಜೂದ್‌ನ ಸ್ಥಳದಲ್ಲಿರಬೇಕು. ನಂತರ ಪ್ರಾರಂಭ ಪ್ರಾರ್ಥನೆಯನ್ನು ಓದಬೇಕು. ನಂತರ ಅಲೂದು ಬಿಲ್ಲಾಹಿ ಮಿನ ಶೈತಾನಿ ರ್ರಜೀಮ್ ಎಂದು ಹೇಳಿ ಸೂರ: ಅಲ್‌ಘಾತಿಹ:ವನ್ನು ಪಾರಾಯಣ ಮಾಡಬೇಕು. ನಂತರ ಕುರ್‌ಆನ್‌ನ ಯಾವುದಾದರೂ ಭಾಗವನ್ನು ಪಾರಾಯಣ ಮಾಡಬೇಕು.




ರುಕೂಅ್

ನಂತರ ಕೈಗಳನ್ನು ಹೆಗಲಿನ ತನಕ ಅಥವಾ ಕಿವಿಗಳ ತನಕ ಎತ್ತಿ, ಅಲ್ಲಾಹು ಅಕ್ಬರ್ ಎನ್ನುತ್ತಾ ರುಕೂಅ್ ಮಾಡಬೇಕು. ಕೈಬೆರಳುಗಳನ್ನು ಅಗಲಗೊಳಿಸಿ ಮಂಡಿಯನ್ನು ಹಿಡಿಯಬೇಕು. ಬೆನ್ನು ಸಮರೇಖೆಯಲ್ಲಿರಬೇಕು. ತಲೆಯನ್ನು ಎತ್ತುವುದಾಗಲಿ ಬಗ್ಗಿಸುವುದಾಗಲಿ ಮಾಡದೆ ಬೆನ್ನಿಗೆ ಸಮಾನವಾಗಿಡಬೇಕು. ಸುಬ್‌ಹಾನ ರಬ್ಬಿಯಲ್ ಅಝೀಮ್ ಎಂದು ಮೂರು ಬಾರಿ ಹೇಳಬೇಕು.




ರುಕೂಅನಿಂದ ತಲೆಯೆತ್ತುವುದು

ನಂತರ ಕೈಗಳನ್ನು ಹೆಗಲಿನ ತನಕ ಅಥವಾ
ಕಿವಿಗಳ ತನಕ ಎತ್ತುತ್ತಾ, ಸಮಿಅಲ್ಲಾಹು
ಲಿಮನ್ ಹಮಿದಹ್ ಎನ್ನುತ್ತಾ,
ರುಕೂಅನಿಂದ ತಲೆಯೆತ್ತಬೇಕು. ನಂತರ
ನೇರವಾಗಿ ನಿಂತು ರಬ್ಬನಾ ವಲಕಲ್
ಹಮ್ ಎನ್ನಬೇಕು.




ಸುಜೂದ್

ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಸುಜೂದ್ ಮಾಡಬೇಕು. ಕೈಗಳನ್ನು ಎತ್ತಬಾರದು. ಕೈಗಳನ್ನು ನೆಲದ ಮೇಲೆ ಮಂಡಿಗಳನ್ನಿಡುವುದಕ್ಕೆ ಮುಂಚೆ ಇಡಬೇಕು. ನೆತ್ತಿ, ಮೂಗು, ಎರಡು ಕೈಗಳು, ಎರಡು ಮಂಡಿಗಳು ಮತ್ತು ಎರಡು ಪಾದಗಳ ತುದಿಗಳು ಹೀಗೆ ಏಳು ಅಂಗಗಳ ಮೇಲೆ ಸುಜೂದ್ ಮಾಡಬೇಕು. ಕೈಬೆರಳುಗಳನ್ನು ಚೋಡಿಸಿ ಅವುಗಳನ್ನು ಮತ್ತು ಕಾಲುಬೆರಳುಗಳನ್ನು ಕಿಬ್ಬುದೆಡೆಗೆ ಮುಖ ಮಾಡಿಸಬೇಕು. ನಂತರ ಸುಬ್‌ಹಾನ ರಬ್ಬಿಯಲ್ ಅಲ್‌ಲಾ ಎನ್ನಬೇಕು.




ಸುಜೂದ್‌ನಿಂದ ತಲೆಯೆತ್ತುವುದು

ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ
ಸುಜೂದ್‌ನಿಂದ ತಲೆಯೆತ್ತಬೇಕು.
ಎಡಪಾದವನ್ನು ಹರಡಿಕೊಂಡು ಅದರ ಮೇಲೆ
ಕೂರಬೇಕು. ಬಲಪಾದವನ್ನು ನಾಟಿ ನಿಲ್ಲಿಸಿ
ಅದರ ಬೆರಳುಗಳನ್ನು ಕಿಬ್ಬುದಡೆಗೆ
ಮುಖಮಾಡಿಸಬೇಕು. ಎರಡು ಕೈಗಳನ್ನು ಎರಡು
ತೊಡೆಗಳ ಅಥವಾ ಎರಡು ಮಂಡಿಗಳ
ಮೇಲಿಡಬೇಕು. ನಂತರ ರಬ್ಬಿಗ್‌ಫಿರ್ ಲೀ,
ರಬ್ಬಿಗ್‌ಫಿರ್ ಲೀ ಎನ್ನಬೇಕು.




ಎರಡನೇ ಸುಜೂದ್

ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಪುನಃ
ಸುಜೂದ್ ಮಾಡಬೇಕು. ಮೊದಲನೆ
ಸುಜೂದ್‌ನಲ್ಲಿ ಮಾಡಿದಂತೆಯೇ
ಇದರಲ್ಲೂ ಮಾಡಬೇಕು.




ಎರಡನೆ ರಕ್ಅತ್‌ಗಾಗಿ ಎದ್ದು ನಿಲ್ಲುವುದು

ನಂತರ ಅಲ್ಲಾಹು ಅಕ್ಬರ್ ಎನ್ನುತ್ತಾ ಸ್ವಲ್ಪ
ಹೊತ್ತು ಕುಳಿತು, ನಂತರ ಎರಡನೆ
ರಕ್ಅತ್‌ಗಾಗಿ ಎದ್ದೇಳಬೇಕು. ಏಳುವಾಗ
ಕೈಗಳ ಮೇಲೆ ಭಾರ ಹಾಕಿ ಏಳಬೇಕು.
ನಂತರ ಮೊದಲನೆ ರಕ್ಅತ್‌ನಲ್ಲಿ
ಮಾಡಿದಂತೆಯೇ ಈ ರಕ್ಅತ್‌ನಲ್ಲೂ
ಮಾಡಬೇಕು. ಆದರೆ ಇದಕ್ಕೆ ತಕ್ಬೀರತುಲ್
ಇಹ್ರಾಮ್ ಮತ್ತು ಪ್ರಾರಂಭದ ಪ್ರಾರ್ಥನೆ
ಇಲ್ಲ. ಇದು ಮೊದಲನೆ ರಕ್ಅತ್‌ಗಿಂತ
ಗಿಡ್ಡವಾಗಿರಬೇಕು.




ಮೊದಲ ತಶಹುದ್‌ಗಾಗಿ ಕುಳಿತುಕೊಳ್ಳುವುದು

ಎರಡನೆ ರಕ್‌ಅತ್ ಮುಗಿಸಿದ ಬಳಿಕ ಮೊದಲ ತಶಹುದ್‌ಗಾಗಿ
ಎರಡು ಸುಜಾದ್‌ಗಳ ಮಧ್ಯೆ ಕುಳಿತುಕೊಂಡಂತೆ
ಕುಳಿತುಕೊಳ್ಳಬೇಕು. ಬಲಗೈಯ ಹೆಬ್ಬೆರಳನ್ನು ಮಧ್ಯಬೆರಳಿನೊಂದಿಗೆ
ವೃತ್ತಾಕಾರದಲ್ಲಿ ಹಿಡಿಯಬೇಕು. ಅಥವಾ ತೋರು ಬೆರಳಿನ
ಹೊರತು ಇತರಲ್ಲ ಬೆರಳುಗಳನ್ನು ಮಡಚಬೇಕು. ತೋರು
ಬೆರಳನ್ನು ಕಿಬ್ಬೆದೆಡೆಗೆ ಮುಖಮಾಡಿಸಿ ಅದನ್ನು
ಅಲ್ಲಾಡಿಸುತ್ತಿರಬೇಕು ಮತ್ತು ಅದರಡೆಗೆ ನೋಡುತ್ತಿರಬೇಕು.
ಎಡಗೈಯನ್ನು ಎಡ ತೊಡೆಯ ಮೇಲೆ ಅಥವಾ ಎಡ ಮಂಡಿಯ
ಮೇಲಿಡಬೇಕು. ನಂತರ ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು
ವತ್ತಯ್ಯುಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು
ವರಹ್ಮತುಲ್ಲಾಹಿ ವಬರಕಾತುಹೂ, ಅಸ್ಸಲಾಮು ಅಲೈನಾ ವ ಅಲಾ
ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್‌ಹದು ಅನ್ ಲಾಇಲಾಹ
ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್
ಎಂದು ಹೇಳಬೇಕು.





ಮೂರನೆ ಮತ್ತು ನಾಲ್ಕನೆ ರಕ್‌ಅತ್‌ಗಾಗಿ ಎದ್ದು ನಿಲ್ಲುವುದು

ನಂತರ ಕೈಗಳನ್ನೆತ್ತಿ ಅಲ್ಲಾಹು ಅಕ್ಬರ್ ಎನ್ನುತ್ತಾ
ಮೂರನೆ ರಕ್‌ಅತ್‌ಗಾಗಿ ಎದ್ದು ನಿಲ್ಲಬೇಕು.
ಏಳುವಾಗ ಕೈಗಳ ಮೇಲೆ ಭಾರ ಹಾಕಬೇಕು. ನಂತರ
ಸೂರ: ಅಲ್‌ಫಾತಿಹ: ಮಾತ್ರ ಪಾರಾಯಣ
ಮಾಡಬೇಕು. ಮೂರನೆ ರಕ್‌ಅತ್ ಮುಗಿಸಿದರೆ ಸ್ವಲ್ಪ
ಕುಳಿತು ನಾಲ್ಕನೆ ರಕ್‌ಅತ್‌ಗಾಗಿ ಕೈಗಳನ್ನೆತ್ತಿ ಅಲ್ಲಾಹು
ಅಕ್ಬರ್ ಎನ್ನುತ್ತಾ ಎದ್ದು ನಿಲ್ಲಬೇಕು. ಇದರಲ್ಲೂ
ಸೂರ: ಅಲ್‌ಫಾತಿಹ: ಮಾತ್ರ ಪಾರಾಯಣ
ಮಾಡಬೇಕು. ಮೂರನೆ ಮತ್ತು ನಾಲ್ಕನೆ ರಕ್‌ಅತ್
ಮೊದಲ ಎರಡು ರಕ್‌ಅತ್‌ಗಳಿಗಿಂತ
ಗಿಡ್ಡವಾಗಿರಬೇಕು.





ಕೊನೆಯ ತಶಹುದ್‌ಗಾಗಿ ಕೂರುವುದು

ನಂತರ ಕೊನೆಯ ತಶಹುದ್‌ಗಾಗಿ ಕೂರಬೇಕು. ಅಂದರೆ ಎಡಗಾಲನ್ನು ಬಲಭಾಗದಿಂದ ಹೊರತಂದು ನೆಲದಲ್ಲಿ ಕೂರುವುದು ಮತ್ತು ಬಲಪಾದವನ್ನು ನಾಟಿ ನಿಲ್ಲಿಸುವುದು. ನಂತರ, ಅತ್ತೆಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು, ವರಹ್ಮತುಲ್ಲಾಹಿ ವಬರಕಾತುಹೂ, ಅಸ್ಸಲಾಮು ಅಲೈನಾ ವ ಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹೂ, ಅಲ್ಲಾಹುಮ್ ಸಲ್ಲಿ ಅಲಾ ಮುಹಮ್ಮದೀನ್ ವ ಅಲಾ ಆಲಿ ಮುಹಮ್ಮದೀನ್ ಕಮಾ ಸಲ್ಲೈತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್, ಅಲ್ಲಾಹುಮ್ ಬಾರಿಕ್ ಅಲಾ ಮುಹಮ್ಮದೀನ್ ವ ಅಲಾ ಆಲಿ ಮುಹಮ್ಮದೀನ್ ಕಮಾ ಬಾರಕ್ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ ಇನ್ನಕ ಹಮೀದುನ್ ಮಜೀದ್ ಎಂದು ಹೇಳಬೇಕು.



ಸಲಾಮ್ ಹೇಳುವುದು

ನಂತರ ಅಲ್ಲಾಹುಮ್ ಇನ್ನೀ ಅಲೂದು ಬಿಕ
ಮಿನ್ ಅದಾಬಿ ಜಹನ್ನಮ್, ವಮಿನ್
ಅದಾಬಿಲ್ ಕಬ್ಬಿ, ವಮಿನ್ ಫಿತ್ನತಿಲ್ ಮಹ್ಯಾ
ವಲ್ ಮಮಾತಿ, ವಮಿನ್ ಫಿತ್ನತಿಲ್
ಮಸೀಹಿ ದ್ವಜ್ಜಾಲ್ ಎಂದು ಹೇಳಬೇಕು.
ನಂತರ ಬಲಗಡೆಗೆ ತಿರುಗುತ್ತಾ ಅಸ್ಸಲಾಮು
ಅಲೈಕುಮ್ ವರಹ್ಮತುಲ್ಲಾಹ್ ಎಂದು
ಹೇಳಬೇಕು. ನಂತರ ಎಡಗಡೆಗೆ ತಿರುಗುತ್ತಾ
ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್
ಎಂದು ಹೇಳಬೇಕು.



ನಮಾಝ್ ಮಾಡಿದ ನಂತರ ಪ್ರಾರ್ಥನೆ

ಅಸ್ತಗ್‌ಫಿರುಲ್ಲಾಹ್ (3 ಬಾರಿ), ಅಲ್ಲಾಹುಮ್ ಅನ್ತ ಸ್ಸಲಾಮು, ವ ಮಿನ್ಹ ಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಮ್.

ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವ ಲಹುಲ್ ಹಮ್ಮು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಲಾ ಹೌಲ ವಲಾ ಕುಷ್ಟತ ಇಲ್ಲಾ ಬಿಲ್ಲಾಹ್. ಲಾ ಇಲಾಹ ಇಲ್ಲಲ್ಲಾಹು ವಲಾ ನಲ್‌ಬುದು ಇಲ್ಲಾ ಇಯ್ಯಾಹು, ಲಹು ನಿತ್‌ಮತು ವ ಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನ್. ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್. ಅಲ್ಲಾಹುಮ್ ಲಾ ಮಾನಿಅ ಲಿಮಾ ಅಲ್‌ತಯ್ತ, ವಲಾ ಮುತ್‌ತಿಯ ಲಿಮಾ ಮನತ್‌ತ, ವಲಾ ಯನ್‌ಫಲು ದಲ್ ಜದ್ದಿ ಮಿನ್ಹಲ್ ಜದ್ದ್.

ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವ ಲಹುಲ್ ಹಮ್ಮು, ಯುಹ್ಯೀ ವ ಯುಮೀತು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. (ಫಜ್ರ್ ಮತ್ತು ಮಗ್ರಿಬ್ ನಮಾಝ್‌ನ ಬಳಿಕ 10 ಬಾರಿ).

ಸುಬ್‌ಹಾನಲ್ಲಾಹ್ (33 ಬಾರಿ), ಅಲ್‌ಹಮ್ಮುಲಿಲ್ಲಾಹ್ (33 ಬಾರಿ), ಅಲ್ಲಾಹು ಅಕ್ಬರ್ (33 ಬಾರಿ). ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವ ಲಹುಲ್ ಹಮ್ಮು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. (1 ಬಾರಿ).

ಆಯತುಲ್ ಕುರ್ಸೀ (1 ಬಾರಿ).

ಕುಲ್ ಹುವಲ್ಲಾಹು ಅಹದ್, ಕುಲ್ ಅಊದು ಬಿರಬ್ಬಿಲ್ ಫಲಕ್ ಮತ್ತು ಕುಲ್ ಅಊದು ಬಿರಬ್ಬಿನ್ನಾಸ್ ಸೂರತ್‌ಗಳು (ಫಜ್ರ್ ಮತ್ತು ಮಗ್ರಿಬ್ ನಮಾಝ್‌ನ ಬಳಿಕ 3 ಬಾರಿ ಮತ್ತು ಇತರ ನಮಾಝ್‌ಗಳ ಬಳಿಕ 1 ಬಾರಿ).